



ಕುಡಿಯಿರಿ  
ಡಿವೈನಾ  
**ನೋನಿ**<sup>®</sup>  
ಆರೋಗ್ಯವಾಗಿರಿ





Praci Matha  
Prof. P. I. Peter  
Founder



ಪ್ರೊ. ಪೀಟರ್ಸ್‌ರ  
ಮೂಲ  
ಡಿವೈನ್‌ನಾ®  
ನೋನಿ



ಜಗತ್ತಿನಲ್ಲಿ ಮೊದಲಿನಿಂದಲೂ ಬಂದಿರುವ  
ನೋನಿ ಹಣ್ಣಿನ ಪಾನೀಯವಾಗಿದೆ.



**ನೋನಿಯು**

**ಐಲವಕೋಶಗಳಿಗೆ ಶಕ್ತಿಯುತವಾದ  
ಆಹಾರವಾಗಿದೆ.**

**ನೋನಿಯು 200 ಕ್ಕಿಂತಲೂ**

**ಹೆಚ್ಚಿನ ಮೈಕ್ರೋನ್ಯೂಟ್ರಿಯನ್ಸ್  
ಒಳಗೊಂಡಿದೆ.**



**ನೋನಿಯು** ಐವನಿರೋಧಕ  
ಶಕ್ತಿಯನ್ನು ಹೆಚ್ಚಿಸುತ್ತದೆ.



**ನೋನಿಯು**  
ದೇಹದಲ್ಲಿರುವ ಟಾಕ್ಸಿನ್‌ಗಳನ್ನು  
ತೆಗೆದುಹಾಕುತ್ತದೆ.



**ನೋನಿಯು ಕೋಶಗಳ  
ಸ್ವಚ್ಛತೆ ಮತ್ತು ಬೆಳವಣಿಗೆಯನ್ನುಂಟು  
ಮಾಡುತ್ತದೆ.**

**ನೋನಿ  
ಜೀರ್ಣಶಕ್ತಿಯನ್ನು  
ಹೆಚ್ಚಿಸುತ್ತದೆ.**





**ನೋನಿಯು**  
**ದಲಹದಲ್ಲಿನ ಬಾಧೆಯನ್ನು**  
**ನಿವಾರಿಸಲು**  
**ಸಹಾಯ ಮಾಡುತ್ತದೆ.**

**ನೋನಿಯು ದೇಹಕ್ಕೆ**  
**ಶಕ್ತಿಯನ್ನು ನೀಡುತ್ತದೆ.**





**ನೋನಿಯು**  
**ಮಲಬದ್ಧತೆಯನ್ನು**  
**ನಿವಾರಿಸುತ್ತದೆ.**

**ನೋನಿಯು ನೆನಪಿನ**  
**ಶಕ್ತಿಯನ್ನು ಹೆಚ್ಚಿಸುತ್ತದೆ.**



**ನೋನಿಯು ಒತ್ತಡವನ್ನು  
ಕಡಿಮೆ ಮಾಡುತ್ತದೆ ಮತ್ತು  
ಶಾಂತತೆಯನ್ನು ಹೆಚ್ಚಿಸುತ್ತದೆ.**

**ನಲೋನಿಯು ಮಹಿಳೆಯ ರ  
ಸ್ವೇಹಿಯಾಗಿದೆ.**







## ನೋನಿಯು

ಚರ್ಮದ ಕಾಂತಿ ಮತ್ತು ಕೂದಲಿನ  
ಬೆಳವಣಿಗೆಯನ್ನುಂಟು ಮಾಡುತ್ತದೆ.

ನೋನಿಯು ಸ್ವಯಂಶಾಮಕ  
ಶಕ್ತಿಯನ್ನು ಹೆಚ್ಚಿಸುತ್ತದೆ.





**ನೋನಿಯು**  
**ದೇಹವನ್ನು**  
**ಪುನಃ-ಯೌವನವನ್ನುಂಟು**  
**ಮಾಡುತ್ತದೆ.**



**ನೋನಿಯು ದೇಹದ**  
**ಕಾರ್ಯಾಚರಣೆಯನ್ನು**  
**ನಿಯಂತ್ರಣಗೊಳಿಸಲು**  
**ಸಹಾಯ ಮಾಡುತ್ತದೆ.**





**ನೋನಿ**

**ಒಂದು ಶಕ್ತಿಯುತವಾದ  
ಆಂಟಿ-ಆಕ್ಸಿಡೆಂಟ್**



**ನೋನಿ**

**ಕೋಶಗಳಿಗೆ ಪುನರುತ್ಥೇಜನವನ್ನು  
ನೀಡುತ್ತದೆ**





**ನೋನಿ**  
**ಉರಿಯೂತವನ್ನು ಕಡಿಮೆ**  
**ಮಾಡುತ್ತದೆ**



**ನೋನಿ**  
**ರಕ್ತವನ್ನು ಶುದ್ಧೀಕರಿಸುತ್ತದೆ**





**ನೋನಿ**

**ಆರೋಗ್ಯವನ್ನು  
ಸಂವೃದ್ಧಿಗೊಳಿಸುತ್ತದೆ**



**ನೋನಿ**

**ಕೋಶದ ಕಾರ್ಯಾಚರಣೆಯನ್ನು  
ಕ್ರಮಬದ್ಧಗೊಳಿಸುತ್ತದೆ**





**ನೋನಿ**

**ಜ್ವಾಪಕಶಕ್ತಿ ಮತ್ತು  
ಏಕಾಗ್ರತೆಯನ್ನು ಹೆಚ್ಚಿಸುತ್ತದೆ**



**ನೋನಿ**

**ಕಿಲಲುಗಳ ನೋವನ್ನು ಕಡಿಮೆ  
ಮಾಡುತ್ತದೆ**





**ನೋನಿ**

**ಸಾಧಾರಣ ರಕ್ತದೊತ್ತಡವನ್ನು  
ನಿರ್ವಹಿಸುತ್ತದೆ**



**ನೋನಿ**

**ಕೊಬ್ಬಿನ ಮಟ್ಟವನ್ನು  
ನಿರ್ವಹಿಸುತ್ತದೆ**





## ನೋನಿ

ಆರೋಗ್ಯಕರವಾದ ಲೈಂಗಿಕ  
ಚಟುವಟಿಕೆಗೆ ಪ್ರೇರೇಪಿಸುತ್ತದೆ



## ನೋನಿ

ಆರೋಗ್ಯವಂತ ಶ್ವಾಸಕೋಶದ  
ಕಾರ್ಯಾಚರಣೆಯನ್ನು  
ನಿರ್ವಹಿಸುತ್ತದೆ





ನಾವು ತೆಗೆದುಕೊಳ್ಳುವ ಗಾಳಿ  
ಮತ್ತು ಸೇವಿಸುವ ಆಹಾರದಿಂದ  
ದಿನದಿನಕ್ಕೂ ನಮ್ಮ ರೋಗನಿರೋಧಕ  
ಶಕ್ತಿಯು ದುರ್ಬಲಗೊಳ್ಳುತ್ತಿರುವ ಕಾರಣ,



ವಿಷಪೂರಿತ ಆಹಾರವನ್ನು ಪ್ರಭಾವಿತವಾಗಿ  
ಕಡಿಮೆಗೊಳಿಸುವಂತಹ ಆಹಾರವನ್ನು  
ಸೇವಿಸಬೇಕು ಅಂತಹ ರೋಗನಿರೋಧಕ  
ಶಕ್ತಿಯನ್ನು ಹೆಚ್ಚಿಸುವಲ್ಲಿ ನೋನಿ ಪ್ರಮುಖ  
ಪಾತ್ರವನ್ನು ವಹಿಸುತ್ತದೆ.



ಮೊರಿಂಡಾಸಿಟ್ರಿಫೋಲಿಯಾ ಎನ್ನುವ  
ಹಣ್ಣಿನ ಮೂಲಕ ಪ್ರಕೃತಿ ನಮಗೆ ಈ  
ಆಹಾರವನ್ನು ಒದಗಿಸುತ್ತದೆ. ಇದರಲ್ಲಿ ಅಮೈನ್  
ಆಮ್ಲ, ಎಂಜಮೈನ್‌ಗಳು ಮತ್ತು  
ಪೆಪ್ಪಿಸೈಡ್ ನಿರ್ದಿಷ್ಟವಾದ  
ಪ್ರಮಾಣದಲ್ಲಿ ಇರುತ್ತವೆ.



ಹಾಗೆಯೇ, ಪ್ರೋಟಾಶಿಯಂ,  
ಕ್ಯಾಲ್ಸಿಯಂ, ಸತು, ಕಬ್ಬಿಣಾಂಶ ಮತ್ತು  
ಹಲವಾರು ವಿಟಮಿನ್‌ಗಳು  
ಹೇರಳವಾಗಿ ಲಭ್ಯವಿರುತ್ತದೆ





**ನೋನಿ**ಯನ್ನು ಗಾಯಗಳು,  
ಸುಟ್ಟಗಾಯಗಳು ಮತ್ತು  
ತಿವಿತದಿಂದಾದ ಗಾಯಗಳಿಗೆ  
ಬಳಸಲಾಗುತ್ತದೆ.



**ನೋನಿ**ಯು ತೂಕವನ್ನು  
ನಿಯಂತ್ರಣಗೊಳಿಸುತ್ತದೆ.





**ನೋನಿಯು ನೈಸರ್ಗಿಕ  
ಪಾನೀಯ ಸಾರೀಕೃತ  
ಪದಾರ್ಥವಾಗಿದೆ.**



**ನೋನಿಯು  
ಎಲ್ಲಾ ವಯಸ್ಸಿನವರಿಗೂ  
ಸೂಕ್ತವಾದುದಾಗಿದೆ.**



**ಡಿವೈನ್ ನೋನಿಯು ಉನ್ನತ  
ಗುಣಮಟ್ಟ, ಆರೋಗ್ಯದಾಯಕ ಮತ್ತು  
ನೈರ್ಮಲ್ಯತೆಯ ಪ್ರಕ್ರಿಯೆಯಾಗಿದೆ.**

**ಡಿವೈನ್ ನೋನಿಯು  
ಐಎಸ್‌ಒ 22000-2005  
ಪ್ರಮಾಣಪತ್ರ ಹೊಂದಿದ  
ಕಂಪನಿಯಾಗಿದೆ.**



## ನೋನಿಯು

ಆರೋಗ್ಯ ಮತ್ತು ಕಾಯಿಲೆಗಳೆರಡಕ್ಕೂ  
ಅತ್ಯುತ್ತಮವಾದ  
ಪಾನೀಯವಾಗಿದೆ.

## ನೋನಿಯನ್ನು

ಆಂತರಿಕವಾಗಿ ಮತ್ತು  
ಬಾಹ್ಯವಾಗಿ ಬಳಸಬಹುದಾಗಿದೆ.







# ನೋನಿ

ಬೆಂಬಲಿಸುತ್ತದೆ

- \* ಪ್ರತಿ ರಕ್ತಣಾ ವ್ಯವಸ್ಥೆ
- \* ರಕ್ತ ಪರಿಚಲನೆ ವ್ಯವಸ್ಥೆ
- \* ಚಯಾಪಚಯ ವ್ಯವಸ್ಥೆ
- \* ದಿ ಮೆಟಾಬಾಲಿಕ್ ಸಿಸ್ಟಮ್
- \* ಚರ್ಮ, ಕೂದಲು ಮತ್ತು ನೆತ್ತಿ



ನೋವಿ ಆರೋಗ್ಯವಂತರಿಗೆ  
ಮತ್ತು ರೋಗಿಗಳಿಗೆ  
ಒಮ್ಮು ಸೂಕ್ತ ಪೇಯ





ನೋನಿಯನ್ನು ಈ ಕೆಳಗಿನ ಆರೋಗ್ಯ ಸ್ಥಿತಿ ಹೊಂದಿದವರು  
ತಮ್ಮ ಶರೀರದ ಕೋಶಗಳನ್ನು ಪುನಃಶ್ಚೇತನಗೊಳಿಸಲು  
ಪೌಷ್ಟಿಕ ಪೇಯವಾಗಿ ಜಗತ್ತಿನಾದ್ಯಂತ ಸೇವಿಸುತ್ತಾರೆ

- ಮಧುಮೇಹ
- ರಕ್ತದೊತ್ತಡ
- ಸಂಧಿವಾತ
- ಹೃದಯ ರೋಗ
- ಕ್ಯಾನ್ಸರ್
- ಮಲಬದ್ಧತೆ
- ಅಪಚನ
- ಮೂತ್ರ ಕೋಶ ರೋಗ
- ಮುಟ್ಟಿನ ಸಮಸ್ಯೆ
- ಬೊಜ್ಜು
- ಪಾರ್ಶ್ವವಾಯು
- ಕೂದಲು ಉದರುವಿಕೆ
- ತಲೆ ನೋವು
- ಹಲ್ಲು ನೋವು
- ಕ್ಷಯ
- ಶೀತ ಮತ್ತು ಖಿಮ್ಮು
- ಅಲ್ಸರ್
- ಚರ್ಮ ಸಮಸ್ಯೆ

208 ಆರೋಗ್ಯ ಸ್ಥಿತಿಗೆ ನೋನಿ  
ಕೋಶಗಳ ಆಹಾರವಾಗಿ  
ಕಾರ್ಯನಿರ್ವಹಿಸುತ್ತದೆ





ಯಾವುದೇ ಪಥ್ಯದ ನಿರ್ಬಂಧಗಳಿಲ್ಲ.  
ಯಾವುದೇ ಅಡ್ಡ ಪರಿಣಾಮಗಳು  
ಅಥವಾ ನಂತರದ  
ಅಪಾಯಗಳು ಇರುವುದಿಲ್ಲ.



## ನೋನಿಯು

ಔಷಯಾಗಿಯೂ ಮತ್ತು ಔಷಿಗೆ  
ಪರ್ಯಾಯವಾಗಿಯೂ ಆಗಿ  
ಕಾರ್ಯನಿರ್ವಹಿಸುತ್ತದೆ.



# ಡಿವೈನ್ ನೋನಿ

ನೀವು ನಿಮ್ಮನ್ನು ಮತ್ತು ಕುಟುಂಬವನ್ನು  
ಪ್ರೀತಿಸುತ್ತಿದ್ದರೆ ಡಿವೈನ್  
ನೋನಿಯಿಂದ  
ಅಭಿವ್ಯಕ್ತಗೊಳಿಸಿ





ಆರೋಗ್ಯ ಮತ್ತು  
ಆನಂದಮಯವಾಗಿರಲು  
ಆಯ್ಕೆ ಮಾಡಿ  
ಡಿವೈನ್ ನೋನಿ ಇಂದೇ  
ಕುಡಿಯಲು ಪ್ರಾರಂಭಿಸಿ!





# ಸೇವಿಸುವುದಕ್ಕಾಗಿ ಮಾರ್ಗದರ್ಶನಗಳು

1. ಬಳಸುವ ಮೊದಲು ಚೆನ್ನಾಗಿ ಅಲುಗಾಡಿಸಿ.
2. 10 ಬಾರಿ ನೀರಿನಲ್ಲಿ ಡಿವೈನ್ ನೋನಿಯನ್ನು ಬೆರೆಸಿ.
3. ಯಾವಾಗಲೂ ಆಹಾರ ಸೇವಿಸುವುದಕ್ಕೂ 30 ನಿಮಿಷಗಳ ಮೊದಲು ನೋನಿಯನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
4. ದಿನವಿಡೀ ಉತ್ತಮವಾದ ಮತ್ತು ಶುದ್ಧವಾದ ನೀರನ್ನು ಸೇವಿಸಿ

## ದಿನ 1 ರಿಂದ 3:

ಬೆಳಗಿನ ಉಪಹಾರಕ್ಕೂ 30 ನಿಮಿಷಗಳ ಮೊದಲು  
1 ಟೀ ಸ್ಪೂನ್ (5 ಎಂಎಲ್) ತೆಗೆದುಕೊಳ್ಳಿ  
ಮಧ್ಯಾಹ್ನದ ಊಟಕ್ಕೂ 30 ನಿಮಿಷಗಳ ಮೊದಲು  
1 ಟೀ ಸ್ಪೂನ್ (5 ಎಂಎಲ್) ತೆಗೆದುಕೊಳ್ಳಿ  
ಮಕ್ಕಳು : 1/2 ಟೀ ಸ್ಪೂನ್, ಬೆಳಿಗ್ಗೆ ಮತ್ತು ಸಾಯಿಂಕಾಲ





## ದಿನ 4 ರಿಂದ 6:

ಬೆಳಗಿನ ಉಪಹಾರಕ್ಕೂ 30 ನಿಮಿಷಗಳ ಮೊದಲು  
2 ಟೀ ಸ್ಪೂನ್ (10 ಎಂಎಲ್) ತೆಗೆದುಕೊಳ್ಳಿ  
ರಾತ್ರಿ ಊಟಕ್ಕೂ 30 ನಿಮಿಷಗಳ ಮೊದಲು  
2 ಟೀ ಸ್ಪೂನ್ (10 ಎಂಎಲ್) ತೆಗೆದುಕೊಳ್ಳಿ  
ಮಕ್ಕಳು: ½ ಟೀ ಸ್ಪೂನ್, ಬೆಳಿಗ್ಗೆ ಮತ್ತು ಸಾಯಿಂಕಾಲ

## ತಿಂಗಳು 1-6 : (7ನೇ ದಿನದಿಂದ ಹಿಡಿದು)

ಬೆಳಗಿನ ಉಪಹಾರಕ್ಕೂ 30 ನಿಮಿಷಗಳ ಮೊದಲು  
3 ಟೀ ಸ್ಪೂನ್ (15 ಎಂಎಲ್) ತೆಗೆದುಕೊಳ್ಳಿ  
ರಾತ್ರಿ ಊಟಕ್ಕೂ 30 ನಿಮಿಷಗಳ ಮೊದಲು  
3 ಟೀ ಸ್ಪೂನ್ (15 ಎಂಎಲ್) ತೆಗೆದುಕೊಳ್ಳಿ  
ಮಕ್ಕಳು : ½ ಡೋಸೇಜ್ ಬಳಸಿ, ಬೆಳಿಗ್ಗೆ ಮತ್ತು ಸಾಯಿಂಕಾಲ.  
ನಿಮ್ಮ ದೇಹದ ಸ್ಥಿತಿಗೆ ಅನುಸಾರವಾಗಿ ಡೋಸೇಜ್ ಅನ್ನು ಹೆಚ್ಚಿಸಬಹುದು.



**ಆಹಾರ ಸೇವಿಸುವುದಕ್ಕೂ ಮೊದಲು  
ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ,  
ಡಿವೈನ್ ನೋನಿಯನ್ನು ಸೇವಿಸಿದ  
3 ಗಂಟೆಗಳ ನಂತರ ತೆಗೆದುಕೊಳ್ಳಬಹುದು.**

ನಿಮ್ಮ ದೇಹದಿಂದ ವಿಷವಸ್ತುಗಳನ್ನು ಹೊರದೂಡಲು  
ಸಹಾಯ ಮಾಡಿ ದಿನಪೂರ್ತಿ ಸಾಕಷ್ಟು ಒಳ್ಳೆಯ ಮತ್ತು ಶುದ್ಧ ನೀರನ್ನು ಸೇವಿಸಿ.  
ವಿಷ ತೆಗೆದುಹಾಕುವ ಪ್ರತಿಕ್ರಿಯೆಯನ್ನು ನೀವು ಅನುಭವಿಸಿದರೆ  
(ತಲೆನೋವು ಅಥವಾ ಸ್ವಲ್ಪ ಮಟ್ಟಿನ ಭೇದಿ ಅಥವಾ ಚರ್ಮದ ತುರಿಕೆ ಕಾಣಿಸಬಹುದು).  
ಹೆಚ್ಚು ನೀರನ್ನು ಸೇವಿಸಿ ಮತ್ತು ನೀವು ಹೇಗೆ ಭಾವಿಸುತ್ತೀರಿ ಎಂಬುದರ  
ಆಧಾರದ ಮೇರೆಗೆ ಒಂದು ಅಥವಾ ಎರಡು ಡೋಸ್ ಅನ್ನು ಕಡಿಮೆ ಮಾಡಿ.

ನೋನಿ ಪ್ರಯೋಜನಗಳನ್ನು  
ಅನುಭವಿಸಿ ಮತ್ತು ನಿಮ್ಮ  
ಇಷ್ಟಪಟ್ಟವರೊಂದಿಗೆ ಹಂಚಿಕೊಳ್ಳಿ

